



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರಿಕೆ

|                       |   |                    |
|-----------------------|---|--------------------|
| ಭಾಗ - ೩<br>Part - III | ಬೆಂಗಳೂರು, ಶುಕ್ರವಾರ, ೨೩, ಆಗಸ್ಟ್, ೨೦೨೪ (ಭಾದ್ರಪದ, ೦೧, ಶಕವರ್ಷ, ೧೯೪೬)<br>BENGALURU, FRIDAY, 23, AUGUST, 2024 (BHADRAPADA, 01, SHAKAVARSHA, 1946) | ಸಂ. ೪೦೭<br>No. 407 |
|-----------------------|---|--------------------|

## ಕರ್ನಾಟಕ ಸರ್ಕಾರ

ಸಂಖ್ಯೆ:ಗ್ರಾಅಪ 66 ತಾಪಸ 2023

ಕರ್ನಾಟಕ ಸರ್ಕಾರದ ಸಚಿವಾಲಯ,  
ಬಹುಮಹಡಿಗಳ ಕಟ್ಟಡ  
ಬೆಂಗಳೂರು, ದಿನಾಂಕ: 23-08-2024

### ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ ಅಧಿಸೂಚನೆ

ಕರ್ನಾಟಕ ಗ್ರಾಮಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 308-ಇ ರಡಿ ರಚಿತವಾಗಿರುವ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು, ಅಧಿನಿಯಮದ ಪ್ರಕರಣ 308-ಎಫ್ ರಡಿಯಲ್ಲಿನ ಉಪಬಂಧಗಳಲ್ಲಿನ ಅಧಿಕಾರದನ್ವಯ ಕೊಡಗು ಜಿಲ್ಲೆಯ 5 ತಾಲ್ಲೂಕು ಪಂಚಾಯಿತಿಗಳಿಗೆ ಚುನಾಯಿತರಾಗಬೇಕಾದ 50 ಸದಸ್ಯರ ಸಂಖ್ಯೆಯನ್ನು ನಿರ್ಧರಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿರುತ್ತದೆ. ಈ ವರದಿಯನ್ನು ಸರ್ಕಾರವು ಅಂಗೀಕರಿಸಿರುತ್ತದೆ.

ಸರ್ಕಾರವು ಕಡತ ಸಂಖ್ಯೆ:ಗ್ರಾಅಪ 68 ಗ್ರಾಪಂಅ 2023, ದಿನಾಂಕ:02-08-2024ರಲ್ಲಿ ಮಾನ್ಯ ಗ್ರಾಅಪ ಸಚಿವರ ಅನುಮೋದನೆ ಪಡೆದು ಕೊಡಗು ಜಿಲ್ಲೆಯ 5 ತಾಲ್ಲೂಕು ಪಂಚಾಯಿತಿಗಳಿಗೆ ಚುನಾಯಿತರಾಗಬೇಕಾದ 50 ಸದಸ್ಯರ ಸಂಖ್ಯೆಯನ್ನು ನಿರ್ಧರಿಸಿ ಆದೇಶಿಸಲಾಗಿದೆ. ಅದರಂತೆ ದಿನಾಂಕ:07-08-2024 ರಲ್ಲಿ ಅಧಿಸೂಚನೆಯನ್ನು ಹೊರಡಿಸಿರುತ್ತದೆ.

ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 (1993 ರ ಕರ್ನಾಟಕ ಅಧಿನಿಯಮ ಸಂಖ್ಯೆ 14) ರ ಪ್ರಕರಣ 123 ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಸರ್ಕಾರವು ಈ ಕೆಳಗಿನ ಕೋಷ್ಟಕದ (2)ನೇ ಅಂಕಣದಲ್ಲಿ ನಮೂದಿಸಿರುವ ಕೊಡಗು ಜಿಲ್ಲೆಯ (3)ನೇ ಅಂಕಣದಲ್ಲಿ ನಮೂದಿಸಿರುವ ಪ್ರತಿಯೊಂದು ತಾಲ್ಲೂಕು ಪಂಚಾಯಿತಿಗೆ ಆಯ್ಕೆಯಾಗುವ ಒಟ್ಟು ಸದಸ್ಯರ ಸಂಖ್ಯೆಯು ಕೋಷ್ಟಕದ (4) ನೇ ಅಂಕಣದಲ್ಲಿ ಇರುವಂತೆ ಹಾಗೂ ಕೋಷ್ಟಕದ 5, 6, 7 ಮತ್ತು 8ನೇ ಅಂಕಣದಲ್ಲಿ ನಮೂದಿಸಿರುವ ಸದಸ್ಯ ಸಂಖ್ಯೆಯನ್ನು ಕ್ರಮವಾಗಿ ಅನುಸೂಚಿತ ಜಾತಿ, ಅನುಸೂಚಿತ ಪಂಗಡ, ಹಿಂದುಳಿದ ವರ್ಗ "ಅ" ಮತ್ತು ಹಿಂದುಳಿದ ವರ್ಗ "ಬ" ಇವುಗಳಿಗೆ ಮೀಸಲಿರಿಸಲಾಗಿದ್ದು, ಅಂಕಣ (9) ರಲ್ಲಿ

ನಮೂದಿಸಿರುವ ಸಂಖ್ಯೆ ಸಾಮಾನ್ಯ ವರ್ಗದ ಸ್ಥಾನಗಳೆಂದು ಮತ್ತು ಅವರಣಗಳಲ್ಲಿ ನಮೂದಿಸಿರುವ ಸ್ಥಾನಗಳು ಪ್ರತಿಯೊಂದು ಪ್ರವರ್ಗದಲ್ಲಿ ಮೀಸಲಿಟ್ಟಿರುವ ಸ್ಥಾನಗಳ ಪೈಕಿ ಮಹಿಳೆಯರಿಗಾಗಿ ಮೀಸಲಿರಿಸಲ್ಪಟ್ಟ ಸ್ಥಾನಗಳೆಂದೂ ನಿಗದಿಪಡಿಸಿ ಆದೇಶಿಸಿದೆ.

**ಕೋಷ್ಟಕ**

| ಕ್ರ. ಸಂ | ಜಿಲ್ಲೆಯ ಹೆಸರು | ತಾಲ್ಲೂಕು    | ಒಟ್ಟು ಸ್ಥಾನಗಳ ಸಂಖ್ಯೆ | ಅನುಸೂಚಿತ ಜಾತಿ | ಅನುಸೂಚಿತ ಪಂಗಡ | ಹಿಂದುಳಿದ ವರ್ಗ "ಅ" | ಹಿಂದುಳಿದ ವರ್ಗ "ಬ" | ಸಾಮಾನ್ಯ |
|---------|---------------|-------------|----------------------|---------------|---------------|-------------------|-------------------|---------|
| 1       | 2             | 3           | 4                    | 5             | 6             | 7                 | 8                 | 9       |
| 1       | ಕೊಡಗು         | ಮಡಿಕೇರಿ     | 12(6)                | 1(1)          | 1(1)          | 3(2)              | 1(0)              | 6(2)    |
|         |               | ಸೋಮವಾರ ಪೇಟೆ | 9(5)                 | 2(1)          | 1(1)          | 1(1)              | 0(0)              | 5(2)    |
|         |               | ಕುಶಾಲನಗರ    | 9(5)                 | 1(1)          | 1(1)          | 2(1)              | 0(0)              | 5(2)    |
|         |               | ವಿರಾಜಪೇಟೆ   | 9(5)                 | 1(1)          | 1(1)          | 2(1)              | 0(0)              | 5(2)    |
|         |               | ಪೊನ್ನಂಪೇಟೆ  | 11(6)                | 1(1)          | 3(2)          | 1(1)              | 0(0)              | 6(2)    |

**(ಡಾ|| ಎನ್. ನೋಮೇಶ್ ಕುಮಾರ್)**

ನಿರ್ದೇಶಕರು(ಪಂ.ರಾಜ್ ) ಮತ್ತು  
ಪದನಿಮಿತ್ತ ಸರ್ಕಾರದ ಉಪ ಕಾರ್ಯದರ್ಶಿ  
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ